



January 14, 2026

DGM – Corporate Relations
BSE Limited.
Phiroze Jeejeebhoy Towers
Dalal Street
Mumbai – 400 001
Scrip Code: 500408

The Listing Department
National Stock Exchange of India Limited
Exchange Plaza, Plot No. C-1, Block G
Bandra – Kurla Complex, Bandra (East)
Mumbai – 400 051
Scrip Code: TATAELXSI

Dear Sirs/Madam,

Sub: Newspaper Publication of Audited Financial Results of the Company for the quarter and nine-months ended December 31, 2025

We herewith enclose copies of newspaper advertisement regarding extract of the Audited Financial Results of the Company for the quarter and nine-months ended December 31, 2025, published in 'Financial Express' and 'Udayakala' on January 14, 2026.

This disclosure is made in terms of requirements of Regulation 30 and 47(3) of SEBI (Listing Obligations and Disclosure Requirements) Regulations, 2015.

The above information is also available on the website of the Company at www.tataelxsi.com

Yours faithfully,
For Tata Elxsi Limited

Sneha V
Company Secretary & Compliance Officer

Encl.: as above

TATA ELXSI

Registered Office **Tata Elxsi Limited** ITPB Road Whitefield Bangalore 560 048 India
Tel +91 80 2297 9123 Fax +91 80 2841 1474
www.tataelxsi.com

MODERATION SEEN IN RELIANCE RETAIL SALES GROWTH

RIL may see Ebitda growth of 7-9% in Dec quarter

RAGHAVENDRA KAMATH
Mumbai, January 13

RELIANCE INDUSTRIES (RIL) IS expected to post a lower year-on-year growth in its earnings before interest, taxes, depreciation and amortisation (Ebitda) in the third quarter compared with what it clocked in the previous quarter. The drop, analysts say, could be mainly on account of a slowdown in Reliance Retail. The company is expected to achieve a 7-9% Ebitda growth in Q3 compared with 15% y-o-growth clocked in Q2. While the oil-to-chemical (O2C) and Jio businesses are expected to post a double digit y-o-y Ebitda growth in Q3, growth at Reliance Retail is seen moderating due to a high base and shifting of festival season.

Goldman Sachs sees Q3 Ebitda for O2C to grow 16% y-o-y and 11% q-o-q as it expects stronger refining earnings to more than offset the petchem drop. "Cost curve positioning for Asian refiners improved sequentially with easing of both Dubai Brent premium and Saudi crude premiums helping to sustain strong refining margins despite lower Russian crude exposure," the brokerage said. It expects Q3 revenues of ₹32,900 crore, up 3% q-o-q or 12% y-o-y for Jio Infocomm; excluding fixed/

ANALYST ESTIMATES

Axis Capital
■ Ebitda at ₹46,700 cr, up 2% q-o-q, up 7% y-o-y
■ O2C Ebitda to rise 8% q-o-q to ₹16, 200 cr
Kotak Institutional Equities

9.3% Ebitda growth y-o-y, driven by O2C and telecom segments

Ebitda of O2C/digital go up 15%/17%, up 4.5% for retail, 15% fall for E&P



enterprise revenues. It expects subscriber additions to remain strong at 9.5 million. Goldman Sachs expects a moderation in sales growth for Reliance Retail. It has lowered sales growth expectation to around 10% y-o-y in Q3 from about 12% earlier. The brokerage expects around 6% y-o-y growth in Ebitda.

Morgan Stanley said Q3 should see improved O2C earnings, supported by strong refin-

ing margins of above \$12/bbl. "Globally, under investment in new refining capacity combined with disruptions in existing infrastructure have formed underlying tailwinds to O2C margins. We see 5-7% upside risk to RIL's FY27-FY28 earnings as new fuel refining capacity adds lag the 0.7-0.9 mbpd annual global consumption growth by more than half," it said. It expects

around 7 million net addition of subscribers q-o-q with a modest rise in Arpu largely driven by better subscriber mix.

Kotak Institutional Equities sees about 9.3% y-o-y Ebitda growth, driven by O2C and telecom segments. It expects Ebitda of O2C and digital to go up 15%/17% and 4.5% for retail, and decline of 15% for E&P. "We estimate O2C's Ebitda to rise 10% q-o-q (15% y-o-y) on better refining and weaker rupee, partly offset by weak petchem. We expect RJio's Ebitda to rise 15% y-o-y (up 3% y-o-y), with blended Arpu of ₹214 (up 1.3% q-o-q)," it said. For Reliance Retail, it assumes revenue growth to moderate to around 9.6% y-o-y on festive season split and RCPL's demerger.

Axis Capital sees the Q3 consolidated revenue to be around ₹2,58,800 crore with a flattish growth on a q-o-q basis and up 6% y-o-y and Ebitda at ₹46,700 crore, up 2% q-o-q; and up 7% y-o-y. It expects Reliance Retail's growth to decelerate on a higher base, festive shift, GST rationalisation and demerger of RCPL. "Jio should see a steady quarter from healthy subscriber addition, Arpu uptick and growing FWA traction. O2C Ebitda should rise on better refining margin partially offset by weaker petchem," it added.

Dec PV sales rise 27% on pick-up in demand

NITIN KUMAR
New Delhi, January 13


PASSENGER VEHICLE (PV) DESPATCHES from manufacturers to dealers saw a sharp 27% year-on-year growth in December, driven by strong demand for utility vehicles, industry body Society of Indian Automobile Manufacturers (SIAM) said on Tuesday.

Total PV sales stood at 399,216 units during the month, compared with 314,934 in December 2024. The segment also delivered a strong performance in the third quarter of FY26, recording its highest-ever Q3 sales of 1.28 million units, up 20.6% from the same period a year ago.

On a calendar year basis, PV sales hit a record 4.49 million units during January-December 2025, registering a growth of 5% over the previous year, supported by robust offtake in Q3. SIAM expects steady wholesale and retail volumes traction through the last quarter of FY26.

The robust performance was supported by improved affordability after the GST rate cut, benefits from personal income tax

SPEEDING UP



relief, successive repo rate cuts by RBI easing financing costs, and a renewed sense of optimism among buyers, SIAM said.

While remaining vigilant about geopolitical developments, the industry body said it expects FY26 to close on a positive growth trajectory, with policy-led tailwinds continuing to underpin the robust performance seen in recent periods.

Two-wheeler despatches to dealers also rose 39% y-o-y to 1.54 million units during December, compared with 1.11

units in the same month in 2024. For January-December 2025, the two-wheeler segment crossed the 20-million-mark sales, with a growth of 4.9%.

Total three-wheeler sales stood at 61,924 units last month, up 17% against 52,733 units in December 2024.

"The reduction of GST rates made vehicles more affordable and injected fresh momentum. Growth during the year has been broad-based across segments," Shailesh Chandra, president, SIAM, said.

R-Day: Delhi airport ops to be hit for 6 days

YARUQHULLAH KHAN
New Delhi, January 13

FLIGHT OPERATIONS AT Indira Gandhi International Airport in Delhi will be paused between 10.20 am and 12.45 pm from January 21 to January 26.

This would be as part of increased security measures amid Republic Day rehearsals, the Centre said in a NOTAM (notice to airmen) on Tuesday.

According to data from FlightRadar24, nearly 650-700 flights will need to be rescheduled.

"Fog disruptions in the 0500-0800 IST slot will have a major ripple effect, and most flights will have to be rescheduled after 12.45 pm when the NOTAM lifts," Mark D Martin, CEO, Martin Consulting, an aviation safety and compliance firm in Asia, told FE.

The closure is required for safety reasons to protect the aircraft flying in the Republic Day flypast and the dignitaries at the event.

WPP India head to retire after 20 years

FE BUREAU
Mumbai, January 13

GLOBAL ADVERTISING AND communications firm WPP has announced that CVL Srinivas, country manager for India, will retire from the company at the end of March 2026, concluding a career spanning 36 years.

Srinivas has led WPP's operations in India since 2017, enabling the market to become a top-four revenue contributor globally for the company from outside the top 12 less than a decade ago.

He spent 20 years in WPP, during which he was instrumental in integrating its agency and specialist offerings in India.

"From establishing our integrated campuses to scaling our global delivery and tech capabilities, Srin's legacy is a stronger, more unified, and future-ready WPP in India, perfectly positioned to harness our AI advantage for our clients. We are deeply grateful for his immense contributions, and we all wish him the absolute best for the future," said Cindy Rose, CEO, WPP.



CVL Srinivas has led WPP's operations in India since 2017

Srinivas said, "I am incredibly proud of what our 11,000-strong team has built together—a market defined by growth, innovation, and most importantly, a shared purpose. Our foundation is strong, and the potential for India to drive WPP's global agenda is boundless."

Under his leadership, WPP established three collaborative campuses (Mumbai, Gurugram and Chennai). Before taking on the role of country manager for India, Srinivas held senior positions within the network, including CEO—South Asia at GroupM and CEO Asia Pacific at Maxus.

Ducati to roll out 10 new models this year

ITALIAN LUXURY MOTORCYCLE maker Ducati said it has lined up 10 new and updated motorcycle models for launch in the domestic market this year.

These include Desmo450 MX, the 2026 edition of the new Multistrada V4 Rally, Panigale V4 Lamborghini, and new Monster V2 and the new Hypermotard V2/V2 SP, it said.

—PTI

URVI MALYANIA
Mumbai, January 13

PRIVATE TELECOM OPERATORS, represented by the Cellular Operators Association of India (COAI), highlighted two primary expectations from the Union Budget: a reduction in regulatory levies and targeted relief under the goods and services tax (GST) framework.

In a statement, COAI pointed out that sustained financial pressure is constraining the industry's ability to invest in next-generation networks.

The industry body has urged the government to ease what it described as a huge financial burden arising from regulatory fees, particularly the licence fee



structure linked to adjusted gross revenue (AGR).

"The licence fee, which is a combination of the licence (3% of AGR) and Digital Bharat Nidhi Contribution (5% of AGR), is a huge financial burden for the Licensed Telcos," SP Kochhar, director-general, COAI, said. The industry body requested that the licence fee be reduced "from 3% to 0.5%—1% just to cover the administrative costs".

"The Digital Bharat Nidhi contribution should be paused for the time till the unused corpus has been completely utilised by the Department of Telecommunications," Kochhar said.

On GST-related concerns, COAI highlighted the accumulation of input tax credit (ITC) as a major cash flow challenge for telecom operators.

"Special benefit may be provided to telecom operators in GST by way of exemption of GST on regulatory payments of LE, SUC and spectrum assigned under auction," Kochhar said.

Alternatively, COAI has suggested reduction in GST rate under the reverse charge mechanism on spectrum payments, licence fees and spectrum usage charges from the current 18%

Salesforce rolls out revamped Slackbot

FE BUREAU
New Delhi, January 13

SALESFORCE ON TUESDAY rolled out the general availability of a redesigned Slackbot in a push to transition Slack from a messaging tool into a core interface for enterprise artificial intelligence (AI).

This marks the shift of the tool from beta or preview mode to now being open for use by all eligible customers, including IBM, General Motors, Amazon, OpenAI and Anthropic.

"Slackbot is one of the most powerful features we have shipped to our customers and users in years," Rob Seaman, Slack CEO and chief product officer, told mediapersons.

Slack has been positioned as an agentic work operating system and the conversational interface for the Agentforce 360. It seeks to enable humans and agents to work side by side, with AI designed to amplify what people can do rather than replacing them.

The launch comes at a time when Salesforce is tightening control over Slack's data layer.

rate to the lower 5% slab, arguing that the move would be revenue-neutral for the government while easing ITC accumulation.

COAI has also called for allowing the use of existing ITC balances to discharge GST liabilities under reverse charge, a step that "will not only protect the cash outflow for telcos but also help in utilising accumulated ITC," Kochhar said.

Positioning telecom as a foundational layer for the broader economy, Kochhar said the sector is now a "horizontal value-added enabler" for all other verticals, underscoring the need to revise spectrum pricing and assignment models in line with its evolving role.

THE SOUTH INDIA TEXTILE RESEARCH ASSOCIATION
13/37 Avinashi Road, Civil Aerodrome Post, Coimbatore 641 014.
Phone : 0422-2574367-9, 4215333,
Website : www.sitra.org.in

Expression of interest (EOI)
SITRA invites Expressions of Interest (EOI) from reputed and experienced domestic manufacturers and marketing organisations for the manufacturing and marketing of "Needleless electrospinning machine" developed by SITRA. For details, please visit www.sitra.org.in

पंजाब एण्ड सिंध बैंक Punjab & Sind Bank
H.O. Law & Recovery Department
Corporate Office, Block-3, NBCC Office Block, East Kidwai Nagar, Delhi-110023
E-mail: ho.lr@psb.bank.in

PROPOSAL FOR SALE OF FINANCIAL ASSETS TO ARCS/ PERMITTED TRANSFEREES
Punjab & Sind Bank invites Expression of Interest (EOI) from all the eligible participants as per applicable regulations issued by Reserve Bank of India for transfer of stressed loan exposures of 15 accounts with aggregate Book Outstanding of ₹ 321.26 Crore through auction under Swiss Challenge method on "As is where is", "As is what is", "Whatever there is" and "Without any recourse" basis.

All interested eligible participants are requested to submit their willingness to participate in bidding process of all the accounts (separately) by way of an "Expression of interest", "Undertaking" and after execution of "Non-disclosure Agreement", if not already executed (as per the timelines mentioned in web-notice) by contacting on e-mail id: premshankarsingh@psb.bank.in & ho.lr@psb.bank.in. Please visit Bank's website and click on the link https://punjabandsind.bank.in/content/farc for further details (web notice). Please note that Bank reserves the right not to go ahead with the proposed transfer process and also modify schedule dates mentioned in web notice, any terms & conditions etc. at any stage without assigning any reasons by uploading the corrigendum on Bank's website. The decision of the Bank shall be final and binding.

Place : New Delhi
Date : 13.01.2026

Issued by
Deputy General Manager (L & R)

पंजाब नैशनल बैंक Punjab National Bank
SHARE DEPARTMENT, BOARD & CO-ORDINATION DIVISION
Plot No. 4, Dwarka Sector-10, New Delhi-110075
Email Id: hosd@pnb.bank.in

PUBLIC NOTICE
Notice is hereby given that below mentioned Share Certificate of the Bank has been reported lost/misplaced/stolen and the registered holder(s) thereof has requested for issue of duplicate share certificate:

Sr. No.	Name of Shareholder(s)	Folio No.	Share Certificate No.	Distinctive No. of Shares	No. of Shares
1.	Tejinder Singh Satwinder Singh (Jt. Holder-1, Deceased)	1098128	16109	6738303365-6738303479	115

In case any person has any claim in respect of the said shares/any objection(s) for the issuance of duplicate certificate in favour of the above stated shareholder(s), he/she/they should lodge their claim or objection within 15 days of the date of publication of this Notice. If within 15 days from the date hereof no claim is received by the Bank in respect of the said certificate, duplicate share certificate/letter of confirmation will be issued. The public is hereby cautioned against dealing in any way with the above mentioned certificate.

Date: 13.01.2026
Place: New Delhi

For Punjab National Bank
(Bikramjit Shom)
Company Secretary

SIGMA ADVANCED SYSTEMS LIMITED (FORMERLY MEGASOFT LIMITED)
www.sigmadvsys.com
Registered Office: #85, Kutchery Road, Mylapore, Chennai, India - 600 004
Corporate Office: 8th Floor, Unit No.801 B, Jain Sadguru Image's Capital Park, Image Gardens Rd., Madhapur, Hyderabad, Telangana CIN: L24100TN1999PLC042730,
Phone : +91-44-24616768 Fax : +91-44-24617810, Email: investors@sigmadvsys.com

CHANGE OF NAME OF THE COMPANY FROM "MEGASOFT LIMITED" TO "SIGMA ADVANCED SYSTEMS LIMITED"

Pursuant to the Scheme of Amalgamation amongst Sigma Advanced Systems Private Limited ("Transferor Company") and Megasoft Limited ("Transferee Company") and their respective shareholders and creditors under Section 230-232 and other applicable provisions of the Companies Act, 2013 ("Scheme"), as sanctioned by the Hon'ble National Company Law Tribunal, Chennai Bench vide order dated December 16, 2025.

In continuation of the earlier communications on the captioned subject, we wish to inform you that Pursuant to the Scheme of Amalgamation, the name of "MEGASOFT LIMITED" has been changed to "SIGMA ADVANCED SYSTEMS LIMITED" and the ROC, Central Processing Centre (Manesar) has issued a fresh Certificate of Incorporation dated January 12, 2026.

In this regard, we would like to bring to your kind attention the following:

a) SIGMAADVANCED SYSTEMS LIMITED shall continue to remain listed and carry on the business activities

We request you to kindly take note of the above change. The new name SIGMA ADVANCED SYSTEMS LIMITED shall be reflected in all our future communications, Annual Report and other documents of the Company.

Should you have any queries or require further assistance, please feel free to contact us at investors@sigmadvsys.com and we will respond to you as early as possible.

Thanking You.

Date: January 13, 2026
Place: Hyderabad

For Sigma Advanced Systems Limited (Formerly Megasoft Limited)
Name: Thakur Vishal Singh
Company Secretary

ORIENTAL HOTELS LIMITED
CIN : L55101TN1970PLC005897
Regd. Office : Taj Coromandel, 37, Mahatma Gandhi Road, Chennai 600 034.
Phone No. : 044- 66172828. Website: www.orientalhotels.co.in

UNAUDITED STATEMENT OF FINANCIAL RESULTS FOR THE QUARTER / NINE-MONTHS ENDED DECEMBER 31, 2025

Particulars	STANDALONE			CONSOLIDATED		
	Three months ended 31.12.2025	Nine months ended 31.12.2025	Three months ended 31.12.2024	Three months ended 31.12.2025	Nine months ended 31.12.2025	Three months ended 31.12.2024
Total income from operations	14056	36282	12205	14119	36444	12257
Net Profit / (Loss) for the period before tax (before Exceptional Items)	3117	6330	2150	3163	6437	2187
Net Profit / (Loss) for the period before tax (after Exceptional Items)	3037	6250	2150	3083	6357	2187
@Net Profit / (loss) for the period after tax (after Exceptional Items)	2023	4160	1399	2094	3554	1544
Total Comprehensive Income for the period (Comprising profit / (loss) for the period (after tax) and Other Comprehensive Income (after tax))	2148	3749	2791	4743	6828	2473
Paid-up Equity Share Capital (Face value per share - ₹ 1 each)	1786	1786	1786	1786	1786	1786
Earnings Per Share (in ₹) (Face value of ₹ 1 each) Basic / Diluted (* not annualised):	*1.13	*2.33	*0.78	*1.17	*1.99	*0.86

@ In case of Consolidated Net Profit/(Loss) for the period after tax (after Exceptional Items) and share of profit / (loss) of associates/ Joint venture

Note:

1. The results were reviewed by the Audit Committee of the Board and subsequently approved by the Board of Directors at its meetings held on January 13, 2026. The results have been reviewed by the Statutory Auditor of the Company.

2. These financial results have been prepared in accordance with the recognition and measurement principles of Indian Accounting Standards ("Ind AS") prescribed under Section 133 of the Companies Act, 2013 read with the relevant rules issued thereunder and the other accounting principles generally accepted in India. Financial results for all the periods presented have been prepared in accordance with the recognition and measurement principles of Ind AS.

3. The above is an extract of the detailed format of Quarter/Nine-months ended December 31, 2025 Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarter/Nine-months ended Financial Results are available on the websites of Stock Exchanges at www.bseindia.com and www.nseindia.com and also on the Company's website at www.orientalhotels.co.in.

Place: Australia
Date : January 13, 2026

For Oriental Hotels Limited
Pramod Ranjan
Managing Director & CEO
(DIN: 00887569)

TATA ELXSI LIMITED
CIN: L85110KA1989PLC009968
Regd. Office: ITPB Road, Whitefield, Bengaluru - 560 048
E-mail: investors@tataelxsi.com; Website: www.tataelxsi.com

AUDITED FINANCIAL RESULTS FOR THE QUARTER AND NINE-MONTHS ENDED DECEMBER 31, 2025

The Board of Directors of Tata Elxsi Limited (the 'Company'), at its Meeting held on January 13, 2026, approved the Audited Financial Results of the Company, for the quarter and nine-months ended December 31, 2025.

The results, along with the Auditor's Report, have been posted on the Company's website at <https://www.tataelxsi.com/investors> and can be accessed by scanning the QR code.

By Order of the Board for TATA ELXSI LIMITED
Sd/-
Manoj Raghavan
Managing Director & CEO

Place : Bengaluru
Date : January 13, 2026

Note: The above intimation is in accordance with Regulation 33 read with Regulation 47(1) of the SEBI (Listing Obligations & Disclosure Requirements) Regulations, 2015.

ಜನಸ್ನೇಹಿ ಬಜೆಟ್ ಮಂಡನೆಗೆ ಸಿದ್ಧತೆ


ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ನಗರಸಭಾಧ್ಯಕ್ಷ ಕೆ.ತೇಜಾದ್ರಿ ಭರವಸೆ


ಉದಯಕಾಲ ನ್ಯೂಸ್, ರಾಮನಗರ : ಕಳೆದ ಬಾರಿಯ ಆಯವ್ಯಯದಲ್ಲಿ ನುಡಿದಂತೆ ರಾಮನಗರ ನಗರಸಭೆ ಅಡಳಿತ ನಡೆದುಕೊಂಡಿದೆ. ಘೋಷಣೆ ಮಾಡಿದ ಕಾರ್ಯಕ್ರಮಗಳ ಪೈಕಿ ಶೇ.70ರಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಉಳಿಕೆ ಅಭಿವೃದ್ಧಿ ಕಾರ್ಯಗಳನ್ನು ಈ ಬಾರಿಯ ಬಜೆಟ್ ನಲ್ಲಿ ಆಳವಡಿಸಿಕೊಂಡು ಮತ್ತಷ್ಟು ಜನಸ್ನೇಹಿ ಬಜೆಟ್ ನೀಡಲಾಗುತ್ತದೆ ಎಂದು ನಗರಸಭಾಧ್ಯಕ್ಷ ಕೆ.ತೇಜಾದ್ರಿ (ಶಬಿ) ಭರವಸೆ ನೀಡಿದರು.

ಮಂಗಳವಾರ ನಗರಸಭೆಯ 2026-27ನೇ ಸಾಲಿನ ಬಜೆಟ್ ತಯಾರಿ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು. ನಗರಸಭಾಧ್ಯಕ್ಷ ಕೆ.ತೇಜಾದ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಸಂಸ್ಥಾಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.



ಕ್ರಮ ವಹಿಸಲಾಗುತ್ತದೆ. ನಗರದ ಮಿವದ ಬಡಾವಣೆಗಳಿಗೆ ನಾಮಫಲಕ ಹಾಕಲು ಸಾಧ್ಯವಾಗಲಿಲ್ಲ, ನಾಮಫಲಕ ಸೇರದಂತೆ ಕಳೆದ ಬಜೆಟ್‌ನಲ್ಲಿ ನೀಡಿದ್ದ ಉಳಿಕೆ ಶೇ.30ರಷ್ಟು ಅಭಿವೃದ್ಧಿ ಕೆಲಸವನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರಿಸಿಕೊಂಡು ಪೂರ್ಣ ಗೋಳ ಸ'ಲಾಗು'ವದೆ. ಈಗಾಗಲೇ ನೀಟ್, ಜೆಇಇ, ಸಿಇಟಿ ತರಬೇತಿ ಕೇಂದ್ರ ಸ್ಥಾಪಿಸಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಿದೆ. ಕಳೆದ ಸಾಲಿನಲ್ಲಿ 9ಕೋಟಿ ತೆರಿಗೆ ಹಣ ನೀಡಿದ್ದು, ಸಾರ್ವಜನಿಕರ ಇದ್ದರು.

				
ಹರಾಜು ಸೂಚನೆ				
<p>ಈ ಮೂಲಕ ತಿಳಿಸುವುದೇನೆಂದರೆ, ಕೆಳಗೆ ಹೆಸರಿಸಲಾದ ಚಟುವಟಿಕೆ ಸಾಲ ಪಡೆದ ಗ್ರಾಹಕರು ನಮ್ಮ ಹದಾರದ ಮನವಿಯ ಮೇರೆಗೆ ತಮ್ಮ ಸಾಲದ ಪಾವತಿಗಳನ್ನು ಇತ್ಯರ್ಥಪಡಿಸಿಲ್ಲ ಎದ್ದಾರಾದ ಮತ್ತು ರಿಬ್ಬೆಟ್‌ಗಳ ಶೇಖರ್ಷೆ ಆಫರ್‌ಲೆಡ್‌ನಿಂದಾಗಿ ದೊ್ಡ ಮೂಲಕ ಆದ ಸೀಲೇಯಾಂತ ವಿಸ್ತೀರ್ಣ ಕಳೆದುಕೊಂಡಿದ್ದು ಇದು ಸಹ ಪಡೆಯದ ಸ್ವೀಕೃತವಾಗಿದೆ ಒಂದಿಗಾಗಿ ಬಂದಿರುತ್ತದೆ.</p> <p>ಅದಾಗ್ಯೂ, ನಿಮ್ಮ ಸಾಲದ ಪಾವತಿಯ ಮೊತ್ತವನ್ನು 23.01.2026 ರಂದು ಅಥವಾ ಅದಕ್ಕೂ ಮೊದಲು ಇತ್ಯರ್ಥಪಡಿಸಿಕೊಳ್ಳದಿದ್ದರೆ ಅಡವಣು ಮಾಡಿದ ಭದ್ರತೆಗಳನ್ನು 23.01.2026 ರಂದು ಬೆಳಿಗ್ಗೆ 11.00 ಗಂಟೆಗೆ ಅಥವಾ ಬ್ಯಾಂಕಿಗೆ ಅನುಕೂಲಕರವಾದ ಇತರ ದಿನದಂದು ಯಾವುದೇ ಮಾರ್ಪಡೆ ಸೂಚನೆ ನೀಡದೆ, ಬ್ಯಾಂಕಿಗೆ ವ್ಯಕ್ತೀಕರಣಗೊಂಡಿರುವಲ್ಲಿ ಇ-ವಾದನು ಪ್ರಾಕ್ಟೀಕಾರದ https://egold.auctiontigger.net ಮೂಲಕ ಲ್ಯಾಂಚಿನ ಆವರಣದಲ್ಲಿ ಹರಾಜು ನಡೆಸಲಿದೆ.</p>				
ಉಲ್ಲೇಖ ಸಂ.	ಗ್ರಾಹಕರ ಹೆಸರು	ತಾಪೆ ಹೆಸರು	ಒಟ್ಟು ತೂಕ	ನಿವೃತ್ತ ತೂಕ
18035516	ಶ್ರೀದೇವಿ ವಿ	ಬೆಂಗಳೂರು, ಬೆಂಗಳೂರು	39.20	38.90
14439078	ಗೌರೀಶ ವಿ	ಬಸವೇಶ್ವರ ನಗರ ಬೆಂಗಳೂರು	32.30	30.50
14438811	ಕಾಪ್ಪ ಎಸ್	ಬಸವೇಶ್ವರ ನಗರ ಬೆಂಗಳೂರು	33.70	33.10
16632607	ಪ್ರತಾಂತ್ ಕೆ	ಚಾಲಿಹಳ್ಳಿ, ಬೆಂಗಳೂರು	19.10	18.50
ದಿನಾಂಕ: 12.01.2026 ಸ್ಥಳ: ಚಿಕ್ಕೋಡಿ			ಅಧಿಕೃತ ಅಧಿಕಾರಿ ಡಿಎಂಎಲ್ ಬ್ಯಾಂಕ್ ಇಂಡಿಯಾ ಲಿಮಿಟೆಡ್	
*ಡಿಎಂಎಲ್ ಬ್ಯಾಂಕ್ ಇಂಡಿಯಾ ಲಿಮಿಟೆಡ್, ಸಿಂಗಪುರದ ಡಿಎಂಎಲ್ ಬ್ಯಾಂಕ್ ಲಿಮಿಟೆಡ್‌ನಿಂದ ಮೂಲಕ ಹರಾಜು ನಡೆದ ಅನಂತರವಾಗಿದೆ				



VISTAAR FINANCE

ವಿಸ್ತಾರ್ ಫೈನಾನ್ಸಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್

ಸಿಬಿಎಂಐಸಿ ಸೆಲೆಕ್ಷನ್-2: ಫೋನ್ ನಂ 55666-23, 22ಓಫೀಸ್ ನಂ, 28ನೇ ಮುಖ್ಯರಸ್ತೆ, ಡಿಎಂಎಲ್‌ಸಿಟಿ ಹೆಡ್ ಕ್ವಾರ್ಟರ್ಸ್, ಬೆಂಗಳೂರು - 560076. www.vistaarfinance.com

ಅನುಬಂಧ -IV (ನಿಯಮ -81) ನೋಡಿ

ಸಾಬ್ದೀನ ಸೂಚನೆ (ಸ್ಟಿರ ಅಕ್ಟಿವಾಗಿ)

ಕೆಳಗೆ ಸಹಿ ಮಾಡಿರುವುದು ವಿವಿಧ ಫೈನಾನ್ಸಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಅಧಿಕೃತ ಅಧಿಕಾರಿಯಾಗಿದ್ದು, ಹಣಕಾಸು ಅಗತ್ಯ ಪೂರೈಕೆಗಾಗಿ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಒಪ್ಪಂದಕ್ಕೆ ಅಂತರ ಕಾಯ್ದೆ, 2002 ರ ಅಡಿಯಲ್ಲಿ ಮತ್ತು ಭದ್ರತಾ ಒಪ್ಪಂದಕ್ಕೆ (ಇಂತಿ) ನಿಯಮಗಳು, 2002 ರ ನಿಯಮ 3 ರೊಂದಿಗೆ ಒದಲಾದ ಸ್ಥಗ್ಧ 19(1) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೆಳಗೆ ತಿಳಿಸಲಾದ ಸಾಲಗಾರರು ಸೋಲಿಸಲಾಗಿ ಉಲ್ಲೇಖಿಸಲಾದ ಮೊತ್ತವನ್ನು ಮರುಪಾವತಿಸಲು ಕೆಲ ನಿಯಮ ಪಡೆಡಿ ಸೂಚನೆಗಳನ್ನು ಹೊರಡಿಸಿದ್ದಾರೆ. ಮೊತ್ತಿಗೆ ಭದ್ರವಾದ ಬಡ್ತಿ ಮತ್ತು ಇತರ ಹುಲ್ಲುಗಾರಿಕಾಧೀನವನ್ನು ಸೂಚಿಸುವುದು ಸ್ವೀಕರಿಸಿದ ದಿನಾಂಕದಿಂದ 60 ದಿನಗಳಲ್ಲಿ ನಿಜವಾದ ಪಾವತಿಯವರಿಗೆ ಪಾವತಿಸಬೇಕು. ಸಾಲಗಾರರು ಮೊತ್ತವನ್ನು ಮರುಪಾವತಿಸಲು ವಿಫಲರಾಗಿದ್ದರೆ, ಕೆಳಗೆ ಸಹಿ ಮಾಡಿದವರು 2002 ರ ಭದ್ರತಾ ಒಪ್ಪಂದಕ್ಕೆ (ಇಂತಿ) ನಿಯಮಗಳ ನಿಯಮ 8 ರೊಂದಿಗೆ ಒದಲಾದ ಕಾಯ್ದೆಯ ಸ್ಥಗ್ಧ 13 ರ ಉಪ-ವಿಭಾಗ (1) ರ ಅಡಿಯಲ್ಲಿ ಅವರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೆಳಗೆ ವಿವರಿಸಿದ ಅಕ್ರಿಯವನ್ನು 08ನೇ ಜನವರಿ 2026 ರಂದು ಸಾರ್ವಜನಿಕ ಸ್ವಾಧೀನಪಡಿಸಲಾಗುವುದಿಲ್ಲ ಎಂದು ಸಾಲಗಾರರು ಮತ್ತು ಸಾರ್ವಜನಿಕರಿಗೆ ಈ ಮೂಲಕ ಸೂಚನೆ ನೀಡಲಾಗಿದೆ.

ನಿರ್ದಿಷ್ಟಗೊಳಿಸಿದ ಸಾಲಗಾರರು ಮತ್ತು ಸಾಲಗಾರರ ಅಕ್ರಿಯದಿಂದ ವ್ಯವಹರಿಸದಂತೆ ಇಲ್ಲಿ ಎಲ್ಲರಿಗೆ ನೀಡಲಾಗಿದೆ ಮತ್ತು ಅಕ್ರಿಯದೊಂದಿಗೆ ಯಾವುದೇ ವ್ಯವಹಾರವು ವಿವಿಧ ಫೈನಾನ್ಸಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನಿಂದ ಕೆಳಗೆ ನಿಗದಿಪಡಿಸಿದ ಪ್ರತಿಬಂಧಿತ ಭವಿಷ್ಯದ ಬಡ್ತಿ ಮತ್ತು ಇತರ ಹುಲ್ಲುಗಾರಿಕಾಧೀನ ನೀಡಲಾದ ಪಾವತಿಯವರಿಗೆ ಹುಲ್ಲು ವಿಧಿಸಲಾಗುತ್ತದೆ.

ನುರಕ್ಷಿತ ಸ್ವತ್ತುಗಳನ್ನು ಪುನಃ ಪಡೆದುಕೊಳ್ಳಲು ಲಭ್ಯವಿರುವ ಸಮಯದ ಸಂಬಂಧಿಸಿದಂತೆ ಕಾಯ್ದೆಯ ಸ್ಥಗ್ಧ 13 ರ ಉಪ-ವಿಭಾಗ (8) ರ ನಿಯಮಗಳನ್ನು ಸಾಲಗಾರರ ಗಮನವನ್ನು ಸೆಳೆಯಲಾಗಿದೆ.

ಪಾವತಿ ಸಂಖ್ಯೆ	ಸಾಲಗಾರ ಮತ್ತು ಸಹ ಸಾಲಗಾರರ ಹೆಸರು	ಬೇಡಿಕೆ ಸೂಚನೆ ದಿನಾಂಕ	ಒಟ್ಟು ಬಾಕಿ
00605BML01579	ಶ್ರೀಮತಿ. ಸರಲಾ ಆರ್. ಶ್ರೀ ಹೇಮಂತ ವಿ.	14-02-2025	07.02.2025 ರಂತೆ ರೂ.30,39,817.06

ಭದ್ರತಾ ಅಕ್ರಿಯ ವಿವರಗಳು:

ಮೊದಲನೆಯವರನ್ನು ಗ್ರಾಮದ ನಿವೇಶನ ಸಂಖ್ಯೆ 29 ರ ಅಕ್ರಿಯ ಎಲ್ಲಾ ಭಾಗ ಮತ್ತು ಪಾರ್ಕ್‌, ಯಶವಂತಪುರ ಹೋಬಳಿಯ ಡಿಎಂಎಲ್ ಪಾರ್ಕ್ ಸಂಖ್ಯೆ 40, ಬೆಂಗಳೂರು ಅಂತರ ರಾಜ್ಯದ ಬೆಂಗಳೂರು - 560073 ವ್ಯಾಪ್ತಿಯಲ್ಲಿ ಬರುವಿದೆ. ಪೂರ್ವದಿಂದ ಪಶ್ಚಿಮಕ್ಕೆ 15.00 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ ಅಳತೆ: 40 ಅಡಿ ಅಕ್ರಿಯ ಒಟ್ಟು ವಿಸ್ತೀರ್ಣ 600 ಚರದ ಅಡಿ. ಎಲ್ಲಾ ಹಕ್ಕುಗಾರಿಕೆಗಳು, ಮೇಲ್ಮೈ ಕೆಳಗೆ ಅಥವಾ ಮೇಲೆ ಯಾವುದೇ ಪರಿಣಾಮ ಮತ್ತು ಈ ಕೆಳಗಿನಂತೆ ಚಟುವಟಿಕೆ - ಪೂರ್ವಕ್ಕೆ - ಅಸ್ತಿ ಸಂಖ್ಯೆ 78, ಪಶ್ಚಿಮಕ್ಕೆ - ಇತರ ಅಸ್ತಿ, ಉತ್ತರಕ್ಕೆ - ಇತರ ಅಸ್ತಿ, ದಕ್ಷಿಣಕ್ಕೆ - ಇತರ ಅಸ್ತಿ.


ಪಾವತಿ ಸಂಖ್ಯೆ	ಸಾಲಗಾರ ಮತ್ತು ಸಹ ಸಾಲಗಾರರ ಹೆಸರು	ಬೇಡಿಕೆ ಸೂಚನೆ ದಿನಾಂಕ	ಒಟ್ಟು ಬಾಕಿ
00605BML01628	ಶ್ರೀ ರೇಗಣ್ಣಯ್ಯ ಹೆಚ್.ಎಂ. ಶ್ರೀಮತಿ ಫಾತಿಮಾ ಕೆ.	19-09-2025	15.09.2025 ರಂತೆ ರೂ. 21,91,447.90

ಭದ್ರತಾ ಅಕ್ರಿಯ ವಿವರಗಳು:

ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿಯ ಕೊಡಗಿಹಳ್ಳಿ ಗ್ರಾಮ ಮತ್ತು ಪಂಡಾಯಾಶ್ವರನ ಸ್ವರ ಅಕ್ರಿಯ ಎಲ್ಲಾ ಭಾಗಗಳು ಸ್ಥಗ್ಧ ಸಂಖ್ಯೆ 2, ಅಸ್ತಿ ಸಂಖ್ಯೆ 391, ಪಾತಾ ಸಂಖ್ಯೆ 1000/31/81 ಪಶ್ಚಿಮವಾಸ ಸಂಖ್ಯೆ 31, ಪೂರ್ವದಿಂದ ಪಶ್ಚಿಮಕ್ಕೆ ಅಳತೆ - 22 ಅಡಿ ಉತ್ತರದಿಂದ ದಕ್ಷಿಣಕ್ಕೆ ಅಳತೆ - 53 ಅಡಿ, ಒಟ್ಟು ಅಳತೆ 1166 ಚರದ ಅಡಿ ಪೂರ್ವಕ್ಕೆ ಅಳತೆ - ಛಾರದಿಂದ ಅಡೆ ಅಸ್ತಿ ಸಂಖ್ಯೆ ಉತ್ತರದ 3*53 ಅಡಿ, ಪಶ್ಚಿಮಕ್ಕೆ - ಸ್ಥಗ್ಧ ಸಂಖ್ಯೆ 352, ಉತ್ತರಕ್ಕೆ - ರಸ್ತೆ, ದಕ್ಷಿಣಕ್ಕೆ - ಇತರ ಅಸ್ತಿ.

ದಿನಾಂಕ: 08/01/2026
ಸ್ಥಳ: ಬೆಂಗಳೂರು

ಸಹ/ ಅಧಿಕೃತ ಅಧಿಕಾರಿ
ವಿಸ್ತಾರ್ ಫೈನಾನ್ಸಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್



TATA

ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸಿ ಲಿಮಿಟೆಡ್

ಸೀಲೇಯಾಂತ ಸೆಲೆಕ್ಷನ್-2: ಫೋನ್ ನಂ, 28ನೇ ಮುಖ್ಯರಸ್ತೆ, ಡಿಎಂಎಲ್‌ಸಿಟಿ ಹೆಡ್ ಕ್ವಾರ್ಟರ್ಸ್, ಬೆಂಗಳೂರು - 560076. www.tataelxsi.com

ಸಂಖ್ಯೆ: ಸಂಖ್ಯೆ. (022) 682741-022, 68273755 ಬೆಂಗಳೂರು - 560076. www.tataelxsi.com

ಗ್ರಾಹಕರ ಸೂಚನೆ (ಸ್ಟಿರ ಅಕ್ಟಿವಾಗಿ) (ಭದ್ರತಾ ಒಪ್ಪಂದಕ್ಕೆ ಅಂತಿಮ ನಿಯಮಗಳು, 2002 ರ ನಿಯಮ 8(1) ರ ಪ್ರಕಾರ) ಅಂತಿಮ, ಕೆಳಗೆ ಸಹಿ ಮಾಡಿರುವುದು ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸಿ ಲಿಮಿಟೆಡ್ ಅಧಿಕೃತ ಅಧಿಕಾರಿಯಾಗಿದ್ದು, ಹಣಕಾಸು ಅಗತ್ಯ ಪೂರೈಕೆಗಾಗಿ ಮತ್ತು ಭದ್ರತಾ ಒಪ್ಪಂದಕ್ಕೆ (ಇಂತಿ) ನಿಯಮಗಳು, 2002 ರ ನಿಯಮ 3 ರೊಂದಿಗೆ ಒದಲಾದ ಸ್ಥಗ್ಧ 19(1) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೆಳಗೆ ತಿಳಿಸಲಾದ ಸಾಲಗಾರರು ಸೋಲಿಸಲಾಗಿ ಉಲ್ಲೇಖಿಸಲಾದ ಮೊತ್ತವನ್ನು ಮರುಪಾವತಿಸಲು ಕೆಲ ನಿಯಮ ಪಡೆಡಿ ಸೂಚನೆಗಳನ್ನು ಹೊರಡಿಸಿದ್ದಾರೆ. ಮೊತ್ತಿಗೆ ಭದ್ರವಾದ ಬಡ್ತಿ ಮತ್ತು ಇತರ ಹುಲ್ಲುಗಾರಿಕಾಧೀನವನ್ನು ಸೂಚಿಸುವುದು ಸ್ವೀಕರಿಸಿದ ದಿನಾಂಕದಿಂದ 60 ದಿನಗಳಲ್ಲಿ ನಿಜವಾದ ಪಾವತಿಯವರಿಗೆ ಪಾವತಿಸಬೇಕು. ಸಾಲಗಾರರು ಮೊತ್ತವನ್ನು ಮರುಪಾವತಿಸಲು ವಿಫಲರಾಗಿದ್ದರೆ, ಕೆಳಗೆ ಸಹಿ ಮಾಡಿದವರು 2002 ರ ಭದ್ರತಾ ಒಪ್ಪಂದಕ್ಕೆ (ಇಂತಿ) ನಿಯಮಗಳ ನಿಯಮ 8 ರೊಂದಿಗೆ ಒದಲಾದ ಕಾಯ್ದೆಯ ಸ್ಥಗ್ಧ 13 ರ ಉಪ-ವಿಭಾಗ (1) ರ ಅಡಿಯಲ್ಲಿ ಅವರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೆಳಗೆ ವಿವರಿಸಿದ ಅಕ್ರಿಯವನ್ನು 08ನೇ ಜನವರಿ 2026 ರಂದು ಸಾರ್ವಜನಿಕ ಸ್ವಾಧೀನಪಡಿಸಲಾಗುವುದಿಲ್ಲ ಎಂದು ಸಾಲಗಾರರು ಮತ್ತು ಸಾರ್ವಜನಿಕರಿಗೆ ಈ ಮೂಲಕ ಸೂಚನೆ ನೀಡಲಾಗಿದೆ.

ನಿರ್ದಿಷ್ಟಗೊಳಿಸಿದ ಸಾಲಗಾರರು ಮತ್ತು ಸಾಲಗಾರರ ಅಕ್ರಿಯದಿಂದ ವ್ಯವಹರಿಸದಂತೆ ಇಲ್ಲಿ ಎಲ್ಲರಿಗೆ ನೀಡಲಾಗಿದೆ ಮತ್ತು ಅಕ್ರಿಯದೊಂದಿಗೆ ಯಾವುದೇ ವ್ಯವಹಾರವು ವಿವಿಧ ಫೈನಾನ್ಸಿ ಲಿಮಿಟೆಡ್‌ನಿಂದ ಕೆಳಗೆ ನಿಗದಿಪಡಿಸಿದ ಪ್ರತಿಬಂಧಿತ ಭವಿಷ್ಯದ ಬಡ್ತಿ ಮತ್ತು ಇತರ ಹುಲ್ಲುಗಾರಿಕಾಧೀನ ನೀಡಲಾದ ಪಾವತಿಯವರಿಗೆ ಹುಲ್ಲು ವಿಧಿಸಲಾಗುತ್ತದೆ.


ನುರಕ್ಷಿತ ಸ್ವತ್ತುಗಳನ್ನು ಪುನಃ ಪಡೆದುಕೊಳ್ಳಲು ಲಭ್ಯವಿರುವ ಸಮಯದ ವಿವರಿಸಿದಂತೆ ಕಾಯ್ದೆಯ ಸ್ಥಗ್ಧ 13 ರ ಉಪ-ವಿಭಾಗ (8) ರ ನಿಯಮಗಳನ್ನು ಸಾಲಗಾರರ ಗಮನವನ್ನು ಸೆಳೆಯಲಾಗಿದೆ.

ಪಾವತಿ ಸಂಖ್ಯೆ	ಸಾಲಗಾರ ಮತ್ತು ಸಹ ಸಾಲಗಾರರ ಹೆಸರು	ಬೇಡಿಕೆ ಸೂಚನೆ ದಿನಾಂಕ	ಒಟ್ಟು ಬಾಕಿ
TCHL04893000100257470 TCHIN04893000100261451	ಶ್ರೀ ಅನಿವೃದ್ಧ ಬೇರೇ (ಸಾಲಗಾರ)	ಬುಧ್ವ 08, 2025 ರಂತೆ ಬಾಕಿ ರೂ.31,53,281/-	ಜನವರಿ 12, 2026

ಪ್ರದಕ್ಷಿಣೆ (ಫೈನಾನ್ಸಿ) (ಭದ್ರತಾ ಒಪ್ಪಂದಕ್ಕೆ ಅಂತಿಮ ನಿಯಮಗಳು, 2002 ರ ನಿಯಮ 8(1) ರ ಪ್ರಕಾರ) ಅಂತಿಮ, ಕೆಳಗೆ ಸಹಿ ಮಾಡಿರುವುದು ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸಿ ಲಿಮಿಟೆಡ್ ಅಧಿಕೃತ ಅಧಿಕಾರಿಯಾಗಿದ್ದು, ಹಣಕಾಸು ಅಗತ್ಯ ಪೂರೈಕೆಗಾಗಿ ಮತ್ತು ಭದ್ರತಾ ಒಪ್ಪಂದಕ್ಕೆ (ಇಂತಿ) ನಿಯಮಗಳು, 2002 ರ ನಿಯಮ 3 ರೊಂದಿಗೆ ಒದಲಾದ ಸ್ಥಗ್ಧ 19(1) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೆಳಗೆ ತಿಳಿಸಲಾದ ಸಾಲಗಾರರು ಸೋಲಿಸಲಾಗಿ ಉಲ್ಲೇಖಿಸಲಾದ ಮೊತ್ತವನ್ನು ಮರುಪಾವತಿಸಲು ಕೆಲ ನಿಯಮ ಪಡೆಡಿ ಸೂಚನೆಗಳನ್ನು ಹೊರಡಿಸಿದ್ದಾರೆ. ಮೊತ್ತಿಗೆ ಭದ್ರವಾದ ಬಡ್ತಿ ಮತ್ತು ಇತರ ಹುಲ್ಲುಗಾರಿಕಾಧೀನವನ್ನು ಸೂಚಿಸುವುದು ಸ್ವೀಕರಿಸಿದ ದಿನಾಂಕದಿಂದ 60 ದಿನಗಳಲ್ಲಿ ನಿಜವಾದ ಪಾವತಿಯವರಿಗೆ ಪಾವತಿಸಬೇಕು. ಸಾಲಗಾರರು ಮೊತ್ತವನ್ನು ಮರುಪಾವತಿಸಲು ವಿಫಲರಾಗಿದ್ದರೆ, ಕೆಳಗೆ ಸಹಿ ಮಾಡಿದವರು 2002 ರ ಭದ್ರತಾ ಒಪ್ಪಂದಕ್ಕೆ (ಇಂತಿ) ನಿಯಮಗಳ ನಿಯಮ 8 ರೊಂದಿಗೆ ಒದಲಾದ ಕಾಯ್ದೆಯ ಸ್ಥಗ್ಧ 13 ರ ಉಪ-ವಿಭಾಗ (1) ರ ಅಡಿಯಲ್ಲಿ ಅವರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೆಳಗೆ ವಿವರಿಸಿದ ಅಕ್ರಿಯವನ್ನು 08ನೇ ಜನವರಿ 2026 ರಂದು ಸಾರ್ವಜನಿಕ ಸ್ವಾಧೀನಪಡಿಸಲಾಗುವುದಿಲ್ಲ ಎಂದು ಸಾಲಗಾರರು ಮತ್ತು ಸಾರ್ವಜನಿಕರಿಗೆ ಈ ಮೂಲಕ ಸೂಚನೆ ನೀಡಲಾಗಿದೆ.

ನಿರ್ದಿಷ್ಟಗೊಳಿಸಿದ ಸಾಲಗಾರರು ಮತ್ತು ಸಾಲಗಾರರ ಅಕ್ರಿಯದಿಂದ ವ್ಯವಹರಿಸದಂತೆ ಇಲ್ಲಿ ಎಲ್ಲರಿಗೆ ನೀಡಲಾಗಿದೆ ಮತ್ತು ಅಕ್ರಿಯದೊಂದಿಗೆ ಯಾವುದೇ ವ್ಯವಹಾರವು ವಿವಿಧ ಫೈನಾನ್ಸಿ ಲಿಮಿಟೆಡ್‌ನಿಂದ ಕೆಳಗೆ ನಿಗದಿಪಡಿಸಿದ ಪ್ರತಿಬಂಧಿತ ಭವಿಷ್ಯದ ಬಡ್ತಿ ಮತ್ತು ಇತರ ಹುಲ್ಲುಗಾರಿಕಾಧೀನ ನೀಡಲಾದ ಪಾವತಿಯವರಿಗೆ ಹುಲ್ಲು ವಿಧಿಸಲಾಗುತ್ತದೆ.

ನುರಕ್ಷಿತ ಸ್ವತ್ತುಗಳನ್ನು ಪುನಃ ಪಡೆದುಕೊಳ್ಳಲು ಲಭ್ಯವಿರುವ ಸಮಯದ ವಿವರಿಸಿದಂತೆ ಕಾಯ್ದೆಯ ಸ್ಥಗ್ಧ 13 ರ ಉಪ-ವಿಭಾಗ (8) ರ ನಿಯಮಗಳನ್ನು ಸಾಲಗಾರರ ಗಮನವನ್ನು ಸೆಳೆಯಲಾಗಿದೆ.



TATA ELXSI

ಟಾಟಾ ಎಲ್‌ಸಿ ಲಿಮಿಟೆಡ್

ಸಿಬಿಎನ್: L85110KA1989PLC009968

ಸೋಂಧಾಯಿತ ಕಛೇರಿ: ಐಟಿಪಿಬಿ ರಸ್ತೆ, ವೈಟ್‌ಫೀಲ್ಡ್, ಬೆಂಗಳೂರು - 560 048


ಇ-ಮೇಲ್: investors@tataelxsi.com; ವೆಬ್‌ಸೈಟ್: www.tataelxsi.com

ಡಿಸೆಂಬರ್ 31, 2025ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಭತ್ತು ತಿಂಗಳ ಲೆಕ್ಕಪರಿಶೋಧಿತ ಹಣಕಾಸು ಫಲಿತಾಂಶಗಳು

ಟಾಟಾ ಎಲ್‌ಸಿ ಲಿಮಿಟೆಡ್ ("ಕಂಪನಿ")ಯ ನಿರ್ದೇಶಕರ ಮಂಡಳಿಯು ಜನವರಿ 13, 2026 ರಂದು ನಡೆದ ಸಭೆಯಲ್ಲಿ, ಡಿಸೆಂಬರ್ 31, 2025ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಒಂಭತ್ತು ತಿಂಗಳ ಕಂಪನಿಯ ಲೆಕ್ಕಪರಿಶೋಧಿತ ಹಣಕಾಸು ಫಲಿತಾಂಶಗಳನ್ನು ಅನುಮೋದಿಸಿದೆ.


ಫಲಿತಾಂಶಗಳನ್ನು, ಲೆಕ್ಕಪರಿಶೋಧಕರ ವರದಿಯೊಂದಿಗೆ, ಕಂಪನಿಯ ವೆಬ್‌ಸೈಟ್ <https://www.tataelxsi.com/investors> ನಲ್ಲಿ ಮೋಸ್ಟ್ ಮಾಡಲಾಗಿದೆ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಡೆಯಬಹುದು.

ಮಂಡಳಿಯ ಆದೇಶದ ಮೇರೆಗೆ ಟಾಟಾ ಎಲ್‌ಸಿ ಲಿಮಿಟೆಡ್ ಪರವಾಗಿ ಸಹ/- ಅಧಿಕೃತ ರಾಷ್ಟ್ರವಾಸ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬಿಬಿ



ಮಂಡಳಿಯ ಆದೇಶದ ಮೇರೆಗೆ ಟಾಟಾ ಎಲ್‌ಸಿ ಲಿಮಿಟೆಡ್ ಪರವಾಗಿ ಸಹ/- ಅಧಿಕೃತ ರಾಷ್ಟ್ರವಾಸ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬಿಬಿ

ಗಮನಿಸಿ: ಮೇಲಿನ ಸೂಚನೆಯು ನಿಯಮಾವಳಿ 33 ಹಾಗೂ ನಿಯಮಾವಳಿ 47(1) ಒಡಿಕೊಂಡಂತೆ, SEBI (ಪಶ್ಚಿಮ ಮಾಧುಕ ಮತ್ತು ಬಹಿರಂಗಪಡಿಸುವಿಕೆಯ ಆಗತ್ಯತೆಗಳು) 2015ರ ಅನುಸರಣೆಗಾಗಿ.



Avana Electrosystems Limited

ಬಮೂಲ್ ದಿನದರ್ಶಿಕೆ ಬಿಡುಗಡೆ

ಉದಯಕಾಲ ನ್ಯೂಸ್, ಚನ್ನಪಟ್ಟಣ: ತಾಲೂಕಿನ ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ಅವರು ಬಮೂಲ್ ನ 2026ನೇ ಸಾಲಿನ ದಿನದರ್ಶಿಕೆ ಹಾಗೂ ಡೈರಿಗಳನ್ನು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ವಿತರಿಸಿದರು. ಬಮೂಲ್ ಚನ್ನಪಟ್ಟಣ

ಶಿಬಿರ ಉಪ ದೃವಸ್ಥಾಪಕ ಡಾ.ಸಿ.ಆರ್.ಕಿರಣ್, ಕೃಷಿ ಅಧಿಕಾರಿ ಜಿತೇಂದ್ರ ಕುಮಾರ್, ವಿಪ್ಲರಣಾಧಿಕಾರಿಗಳಾದ ಅನಂದ್ ಕುಮಾರ್, ಹೊನ್ನಪ್ಪ ಪೂಜಾರಿ, ನಂದಿಾ, ಝರಿನಾ ಇತರರಿದ್ದರು.

ಅರ್ಜಿಗಳನ್ನು: 1. ಶ್ರೀ. ಮಂಜುನಾಥ್ ಪಿ.ವಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 43 ವರ್ಷ. 2. ಶ್ರೀಮತಿ. ಬಂದಯ್ಯ ಕೊಂಕ ವೆಂಕಟಪ್ಪ, ವಯಸ್ಸು 77 ವರ್ಷ. 3. ಶ್ರೀ ದಾಸಪ್ಪ, ವಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 61 ವರ್ಷ. 4. ಶ್ರೀ.ವಿ.ಎಂ. ರಮೇಶ್ ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 57 ವರ್ಷ. 5. ಶ್ರೀಮತಿ.ರತ್ನಮ್ಮ, ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 43 ವರ್ಷ. 6. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 7. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 8. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 9. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 10. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 11. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 12. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 13. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 14. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 15. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 16. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 17. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 18. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 19. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 20. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 21. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 22. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 23. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 24. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 25. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 26. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 27. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 28. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 29. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 30. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 31. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 32. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 33. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 34. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 35. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 36. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 37. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 38. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 39. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 40. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 41. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 42. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 43. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 44. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 45. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 46. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 47. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 48. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 49. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 50. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 51. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 52. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 53. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 54. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 55. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 56. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 57. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 58. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 59. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 60. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 61. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 62. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 63. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 64. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 65. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 66. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 67. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 68. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 69. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 70. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 71. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 72. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 73. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 74. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 75. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 76. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 77. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 78. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 79. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 80. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 81. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 82. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 83. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 84. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 85. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 86. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 87. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 88. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 89. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು 63 ವರ್ಷ. 90. ಶ್ರೀ. ಶ್ರೀನಿವಾಸ ಮೂರ್ತಿ. ಬರ್ಲೆ ಲೇಲ್ ವೆಂಕಟಪ್ಪ, ವಯಸ್ಸು